



# ಗಿಳಿಗಳಿಗೆ ಮಡಿಲು ಕಾಡುಬೆಳೆ

ಹಣ್ಣಗಳಿಲ್ಲದ, ಗಂಧಗಳಿಯನ್ನು  
ತೆರೆದ ಕಾಡುಬೆಳೆ ನೂರಾರು  
ಗಿಳಿಗಳಿಗೆ ಅಶಯತಾಣ.

■ ವಿನು ಗಂಗೆ

**ಯಾವುದೇ ಹಣ್ಣಗಳೇ, ಹಣ್ಣ ಹಸಿರು  
ಹೊಡಿಕೆಯ ಚೆಂದವಾಗಲೇ,**  
ಹಾಗಳ ಗಂಧವಾಗಲಿ... ಹೇಳುವಂತಹ  
ಯಾವುದೇ ವಿಶೇಷವಾಗಿಲ್ಲದ ಈ ಮರ ನನ್ನನ್ನ  
ಸೇಳಿದ್ದು ಒಂದು ದಿನ ಆಕ್ಷಿಕವಾಗಿ; ನಾಲ್ಕು  
ವರ್ಷಗಳ ಹಿಂದೆ ನಮ್ಮ ಕಿಕ್ಕ ಮಾವನವರ  
ಮನೆಯ ಹಿತ್ತಲಿನಲ್ಲಿ.

ಆ ದಿನ ಸಂಚಯಾಗುತ್ತಿದ್ದ ಒಂದು  
ಮರದಲ್ಲಿ ಕೀಕೀ ಅನ್ನವ ಗಿಳಿಗಳು ಕಲರವ ಕೇಳಿಸು.  
ಪುಕೂರಹಲದಿಂದ ಪುಟ್ಟ ಮಣಿನ್ನು ಕರೆದುಕೊಂಡು  
ಹಿತ್ತಲೀಗೆ ಒಂದೆ. ಮರವ್ಯಾದರ ಒಂದೊಂದು  
ಪೋಟರೆಯಲ್ಲಾ ಹಲವಾರು ಗಿಳಿಗಳು ಒಜಹೋಗಿ  
ಹೊರಬರುವುದು ಮಾಡುತ್ತಿದ್ದವು. ಪೋಟರೆಗಳಲ್ಲಿ  
ಗಿಳಿಗಳಿರುವುದು ಸಾಮಾನ್ಯವೇ ಅದರೂ ಇಮ್ಮು  
ಪ್ರಮಾಣದ ಗಿಳಿಗಳು ಒಂದೇ ಮರದಲ್ಲಿ ಸೇರಿದ್ದು  
ಅಶಯ ಅನಿತ್ಯ.

ಮರ ಅಂಡಚಿದವೂ ಇಲ್ಲದೆ, ತಿನ್ನಲು  
ಕೊಡಲು ಹಣ್ಣಿ ಇಲ್ಲದ ಹೇಳಿದರೂ ಹಕ್ಕಿಗಳಿಗೆ  
ಅಶಯ ನೀಡುವುದರಲ್ಲಿ ಮುಂಚೊಣಿಯಲ್ಲಿರುವ  
ಕಾರಣ, ‘ಕಾಡುಬೆಳೆ’ ನನ್ನ ಅಪ್ಯವಲಯಕ್ಕೆ  
ಸೇರಿದ ಮರವಾಗಿದೆ. ಬೆಳ್ಳಾಲೆ ಎಂಬ ಹೆಸರೂ  
ಇಡ್ಡಿದೆ.

ಗಿಳಿಗಳ ಕಲರವದ ಹಿತ್ತಲೀಗೆ ನಮ್ಮ  
ಚೆಕ್ಕಮಾವನವರನ್ನು ಕರೆತಂದು, ಇದರ  
ಜೀವಜಾಗಾಗುತ್ತೇ ತೆಗೆದಿಟ್ಟ ನನಗೆ ತಲ್ಲಿಸುವಂತೆ  
ಚೆಡಿಕೆ ಇಟ್ಟು ಬಂದೆ.

ಮಾಹಿತಿ ತಂತ್ರಜ್ಞನಂದ ಈ ಯುಗದಲ್ಲಿ  
ಗಿಡ ಅಥವಾ ಮರದ ಹಿತ್ತ ತೆಗೆದು Google  
lensಗೇ ಹಾಕಿದೆ ಸಾಕು, ಅದನ್ನು ಹೋಲುವ  
ವ್ಲಾಂ ಪ್ರಫೇರಗಳ ವೈಚಾನಿಕ ಹೆಸರು, ಬಳಕೆ  
ಹಾಗೂ ವಸ್ತುನಿಷ್ಠ ಸಮಗ್ರ ಮಾಹಿತಿ ಸಿಗ್ನತ್ತದೆ.  
ಹಾಗಿದ್ದರೂ ಕಾಡುಬೆಳೆ ಮರದ ವೈಚಾನಿಕ  
ಹೆಸರು ಪಡೆಯಲು ತಿಣುಕಾಡಬೇಕಾಯಿತು.  
ಕೊನೆಗೆ, ಸ್ಕೂಲಾಸ್ತ್ರಾಧಲ್ಲಿ ಪಾಂಡ್ಯ ಹೊಂದಿದ ಪ್ರೋ.  
ಸಂಪತ್ತ ಕುಮಾರ್ ಅವರಿಂದ ಇದು *Albizia  
procera* ಎಂಬ ಮಾಹಿತಿ ಪಡೆಯಲಾಯಿತು.

ಚಿಸಿಲು, ಬರ ತಾಳಿಕ್ಕೊಳ್ಳುವ ಶಕ್ತಿ



ಇರುವುದರಿಂದ ಇದು ಭಾರತದಾದ್ಯಂತ ಸಾಮಾನ್ಯವಾಗಿ ಕಂಡುಬರುವ ಮರವೇನಿಸಿದೆ.  
ಅಲ್ಲಲ್ಲಿ ಪೋಟರೆಗಳಿರುವ ಸಾಧಾರಣ ಮರ.  
ಟೊಲ್ಲಿರುವ ಕಾರಣ ನಾಟಾಗಾಗಿ ಅಥವಾ ಇನ್ನಾವುದೇ ಉಪಯೋಗಕ್ಕೆ ಬಾರದ್ದರಿಂದ ಅಲ್ಲಲ್ಲಿ  
ಈ ಮರ ಉಳಿದುಕೊಂಡಿದೆ.

ಮರದ ಕಾಂಡ ನಂದಿ ಮರದಂತೆ ಬೆಳ್ಳಿಗಿಧ್ಯರೂ  
ಹೊಳಪಿರುವುದಿಲ್ಲ. ಸಾಮಾನ್ಯವಾಗಿ  
ಈ ಮರವನ್ನು ಎಲ್ಲಿಯೇ ನೋಡಿದರೂ,  
ಸಂಚಯಾಗುತ್ತಿದ್ದ ಒಂದು ನೂರಾರು ಹಕ್ಕಿಗಳು  
ಸೇರುವುದು ವಿಚಿತ್ರ. ಚಿಗುರೂಡೆದು  
ನಿಯಾಗಲೂ ಹಚ್ಚು ಹಸಿರಿನ ದಟ್ಟತೆ (canopy)  
ಇರುವುದಿಲ್ಲ. ಚಿತ್ರವನ್ನು ಸರಿಯಾಗಿ ನೋಡಿದರೆ



ಕಾಂಡದಲ್ಲಿ ಪೂಟರೆಗಳು ಕಾಣುತ್ತವೆ. ಇದೇ ಈ  
ಮರವನ್ನು ಗಿಳಿಗಳಿಗೆ ಆಪ್ಯಾಯಮಾನ ಹಾಗೂ  
ಆರ್ಥರ್ಜಿಯಾಗಿಸಿದೆ. ಇದರ ಬೇಜಗಳಿಂದ  
ಹಾಗೂ ಬೇರಿನಿಂದ ಹೊಸ ಗಿಡ ಹುಟ್ಟುತ್ತದೆ.  
ಬೆಂಗಳೂರಿನ 'ನೈಸ್' ರಸ್ತೆಯಲ್ಲಿ ಗಮನಿಸಿ  
ನೋಡಿದರೆ ಒಂದೆರಡು ಮರಗಳು ಕಾಣುತ್ತವೆ.  
ನಮ್ಮ ಕಣ್ಣಗಳು ಗೂಗಲ್ ಲ್ಸ್ ಆಗದೇ  
ಹೊದರೂ ನಾವಿರುವ ಜಾಗದಲ್ಲೇ ಸೂಕ್ಷ್ಮವಾಗಿ  
ಗಮನಿಸಿದರೆ ಒಂದಷ್ಟು ವಿಶೇಷಗಳು ಕಾಣುತ್ತವೆ.

ನಾವು ಮನುಷ್ಯರು. ನಮಗೆ ಬೇಕಾದ  
ಮನೆ ಕಟ್ಟಲು ಅಥವಾ ಬಾಡಿಗೆ ಪಡೆಯಲು  
ಶಕ್ತಿಯು. ಆದರೆ ಪಕ್ಕಿಗಳು, ನಾವು ಕಡಿಯದೇ  
ಉಳಿಸಿದ ಮರಗಳನ್ನು ಮಾತ್ರ ಅಶಯ ಸಂಪರ್ಕಾದ  
ಪರಿಸ್ಥಿತಿಯಲ್ಲಿ ಬಾಳುತ್ತಿದೆ. ನಾವು ನಮಗೆ  
ಉಪಯೋಗಕ್ಕೆ ಬರುವ, ಘಲ ನೀಡುವ, ಲಾಭ  
ತರುವ ಮರಗಳನ್ನು ಬೆಳೆಯುತ್ತೇವೆ. ಅದು  
ಸಹಜವೂ ಹೌದು. ಆದರೆ ಈ ಕಾಡುಬೆಳೆಯಲ್ಲಂಧ  
ಮರಗಳ ಗತಿ?

ಚೆಕ್ಕ ಮಾವನವರು ಕಳಿಸಿದ ಬೀಜಗಳನ್ನು  
ಮೊರು ಸಹಿ ಹುಟ್ಟಿದ್ದು. ನಮ್ಮ ಕೆಡೆರಿಯಲ್ಲಿ  
ನೇಟ್ಟೆ ಒಂದು ಗಿಡ ಯಾರೋ ಕೆಡೆದಿದ್ದರು.  
ಬಿಬಿಎಂಪಿ ಉದ್ದ್ಯಾಸನ್ವೋಂದರಲ್ಲಿ ನೇಟ್ಟೆ ಗಿಡ ಎರಡು  
ಬಾರಿ ಕುರಿಗಳು ನುಗ್ಗಿ ಕಡಿದು ಸತ್ತುಹೋಯಿತು.  
ಇನ್ನು ಒಂದೇ ಒಂದು ಗಿಡ ನಮ್ಮ ತೊಟ್ಟದಲ್ಲಿ  
ನೇಟ್ಟಿರುವ ಎರಡಾಳತ್ತರ ಬೆಳೆದುನಿಂತಿದೆ. ಆ  
ಮರ, ಕೆಲವು ವರ್ಷಗಳಲ್ಲಿ ನೂರಾರು ಗಿಳಿಗಳಿಗೆ  
ಮನೆಯಾಗುಹುದು.

ಪ್ರತಿಕ್ರಿಯೆ: [feedback@sudha.co.in](mailto:feedback@sudha.co.in)